

# EXTENSION ACTIVITIES ADDITIONAL INFORMATION

## 1. WOMEN HEALTH AWARENESS PROGRAM



ಸೇವೆಗೆ ಬಾಲನೆ ನೀಡಿ ಮಹಿಳೆಯರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

### ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು



ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

### ಬನಹಟ್ಟಿ ಆದಿ ಬಣಜಿಗ ಯುವಕ ಸಂಘದಿಂದ ಶಾಸಕರಿಗೆ ಮನವಿ

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.


ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

ಸೇವೆಗೈಯುವುದು ಅನೇಕರ ಸ್ವಾಸ್ಥ್ಯವನ್ನು ಕಾಪಾಡುವುದು.

## 2. SAFETY OF WOMEN WITH RISING CYBER CRIME



### 3. Swacch Bharat Abhiyan Program



### 4. NATIONAL CONSTITUTION DAY



## 5. AIDS DAY



## 6. NATIONAL VOTER DAY

**ಜನತಾ ಶಿಕ್ಷಣ ಸಂಘದ**

**ಎನ್. ಬಿ. ಸಿ ಕಲಾ, ವಾಣಿಜ್ಯ, ಜೀವಿ, ಜನವಿ**  
**ಹಾಗೂ ಜಿಎಸ್ಸಿ ಪುಸ್ತಕಾಲಯ,**  
**ಸ್ನಾತಕೋತ್ತರ ವಿಮರ್ಶಾಂ., ವಿಮರ್ಶಿ,**  
**ಹಾಗೂ ಸಂಶೋಧನಾ ಕೇಂದ್ರ ಮತ್ತು**  
**ನ್ಯಾಯಾಂಗ ಇಲಾಖೆ ಹಾಗೂ ತಾಲೂಕಾ ಆಡಳಿತ ರಜಕವಿ ಬಸವಣ್ಣ**  
**ಇವರ ಸಹಯೋಗದೊಂದಿಗೆ**  
**ಜನಜ್ಞಾನ ಮತ್ತು ರಾಜ್ಯಶಾಸ್ತ್ರ ವಿಭಾಗದ ವತಿಯಿಂದ**

**ರಾಷ್ಟ್ರೀಯ ಮತದಾರರ ದಿನ**

**ದಿ. 25.01.2022 ಮಂಗಳವಾರ ಮಂಜಾನೆ, 10ಕ್ಕೆ**  
**ಸ್ಥಳ : ಕೇಂದ್ರಭವನ, ಎಸ್.ಜಿ.ಎ. ಮಹಾವಿದ್ಯಾಲಯ, ಬಸವಣ್ಣ**

<b>ಕಾರ್ಯಕ್ರಮದ ಆಯ್ಕೆಗಳು :</b>	<b>ಶ್ರೀ ಸುಭಾಷಚಂದ್ರ ಪು. ಭದ್ರನ್ವವರ</b> ಆಯ್ಕೆಗಳು, ಜ.ಪಿ.ಸಂ. ಬಸವಣ್ಣ
<b>ಉಪಾಚಾರ :</b>	<b>ಶ್ರೀ ಕಿರಣಕುಮಾರ ವಡಗೇರಿ</b> ಓಂಕಿ ಶ್ರೀ, ಸಿಎಲ್ ನ್ಯಾಯಾಧೀಶರು, ಬಸವಣ್ಣ
<b>ಮುಖ್ಯ ಅತಿಥಿಗಳು :</b>	<b>ಶ್ರೀ ಸುಜಾತಾ ಪಿ. ಸಿ. ಕುಂದೆ ಶ್ರೀ, ಸಿಎಲ್ ನ್ಯಾಯಾಧೀಶರು, ಬಸವಣ್ಣ</b> <b>ಶ್ರೀ ಸಂಜಯ ಇಂಗಳೆ</b> ಪವರ್‌ಲಾರ್, ಉಪ-ಬಸವಣ್ಣ
<b>ವಿಶೇಷ ಅತಿಥಿಗಳು :</b>	<b>ಶ್ರೀ ಬಿ. ಎಂ. ಬಾಡಗೌಡ</b> ಚಿರಮನ್ಯರು, ಜ.ಪಿ.ಸಂ. ಬಸವಣ್ಣ <b>ಶ್ರೀ ಮಲ್ಲಿಕಾರ್ಜುನ ಬಾಣಾಸುರ</b> ಗೌ.ಕಾರ್ಯದರ್ಶಿಗಳು, ಜ.ಪಿ.ಸಂ. ಬಸವಣ್ಣ <b>ಶ್ರೀ ಎಂ. ಬಿ. ಕೆರೂರ</b> ನರೇಶ್‌ವರು, ಜ.ಪಿ.ಸಂ. ಬಸವಣ್ಣ <b>ಡಾ. ಪಿ. ವಿ. ಪಟ್ಟಣ</b> ನಿರ್ದೇಶಕರು, ಜ.ಪಿ.ಸಂ. ಬಸವಣ್ಣ
<b>ಉಪಸ್ಥಿತಿ :</b>	<b>ಡಾ. ಬಿ. ಆರ್. ಮನ್ಮಾಧುರ</b> ಪ್ರಾಚಾರ್ಯರು, ಎಸ್.ಜಿ.ಎ. ಕಾಲೇಜು, ಬಸವಣ್ಣ
<b>ಉಪಸ್ಥಾಪನೆ :</b>	<b>ಡಾ. ಎಮ್. ಎಚ್. ಶಿರಹಟ್ಟಿ</b> ಸಹಾಯಕ ಪ್ರಾಚಾರ್ಯರು, ರಾಜ್ಯಶಾಸ್ತ್ರ ವಿಭಾಗ, ಎಸ್.ಜಿ.ಎ. ಕಾಲೇಜು, ಬಸವಣ್ಣ

**ತಮ್ಮೆತ್ತಿಗೂ ಅದರದ ಸ್ವಾಗತ**

**ಡಾ. ಎಂ. ಎನ್. ಬೆನ್ನೂರ** ಪ್ರೊ. ವಾಯ್. ಬಿ. ಕಿರಣಕುಮಾರ ಪ್ರೊ. ಎಸ್. ಪಿ. ನರೋಣಿ  
 IQAC ಸಂಯೋಜಕರು IQAC ಸಹ-ಸಂಯೋಜಕರು ಸ್ನಾತಕ ವಿಭಾಗದ ಮುಖ್ಯಸ್ಥರು  
 ಪ್ರಾಚಾರ್ಯರು, ಬೋಧಕ, ಬೋಧಕೇತರ ಸ್ಟುಡೆಂಟ್‌ವರ್ಗ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರು

ಗಿ.  
 ಶ್ರೀಮತಿ/ಶ್ರೀ.....

Aleg Graphics, BNT Cell: 994229740





## 7. HUMAN RIGHTS DAY




## 7. Yoga Day





Rabkavi Banhatti, Karnataka, India  
 F4GF+VPH, Rabkavi Banhatti, Karnataka 587311, India  
 Lat 16.477198°  
 Long 75.124225°  
 31/12/21 08:21 AM

## 8. NATIONAL SPORTS DAY



## 9. FREE HEALTH CHECK-UP AND SURGERY CAMP



## 10.INDUSTRIAL VISIT- SPINNING MILL, BANHATTI



## 11.INDUSTRIAL VISIT- NIRANI SUGAR INDUSTRY, MUDHOL.





## ವಿದ್ಯಾರ್ಥಿಗಳು ಉದ್ಯಮಶೀಲತೆ ಗುಣ ಬೆಳೆಸಿಕೊಳ್ಳಲಿ

ರಬಕವಿ-ಬನಹಟ್ಟಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ನೌಕರಿಗಾಗಿ ಆಲೆಯದೆ ಉದ್ಯಮಶೀಲತೆಯ ಗುಣ ಬೆಳೆಸಿಕೊಳ್ಳುವುದರ ಜತೆಗೆ ಈ ಕುರಿತು ಚಿಂತನೆಯಲ್ಲಿ ತೊಡಗಬೇಕು ಎಂದು ಮುಧೋಳದ ಎಂಆರ್‌ಎನ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ತಿಳಿಸಿದರು.

ಮಂಗಳವಾರ ಮುಧೋಳದ ಎಂಆರ್‌ಎನ್ ಸಕ್ರೇ ಕಾರ್ಖಾನೆಯ ಆವರಣದಲ್ಲಿ ಬನಹಟ್ಟಿಯ ಎಸ್‌ಟಿಪಿ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಯಾವುದೇ ಕೈಗಾರಿಕೆ ಆರಂಭಿಸಬೇಕಾದರೆ ಸರ್ಕಾರ, ಖಾಸಗಿ ಸಂಸ್ಥೆಗಳು, ಬ್ಯಾಂಕ್‌ಗಳು ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತವೆ. ನಿರಾಣಿ ಸಮೂಹ ಸಂಸ್ಥೆಯು ದೇಶದಲ್ಲಿಯೇ ಅತಿ ಹೆಚ್ಚು ಕೆಟ್ಟು ನುರಿಸುವ ಸಕ್ರೇ ಕಾರ್ಖಾನೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಇಥೆನಾಲ್ ಉತ್ಪಾದಿಸುತ್ತಿದೆ. ದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ಪ್ರೋತ್ಸಾಹಗಳಿವೆ. ಆದ್ದರಿಂದ



ರಬಕವಿ-ಬನಹಟ್ಟಿ: ಎಂಆರ್‌ಎನ್ ಸಕ್ರೇ ಕಾರ್ಖಾನೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಆರ್‌ಎನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿದರು.

ವಿದ್ಯಾರ್ಥಿಗಳು ಕೈಗಾರಿಕೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಗಮನ ನೀಡಬೇಕು ಎಂದು ಸಂಗಮೇಶ ನಿರಾಣಿ ತಿಳಿಸಿದರು.

ವಿಶಾಲ ನಿರಾಣಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೂರದೃಷ್ಟಿ ಮತ್ತು ಜೀವನಕ್ಕೆ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡಿರಬೇಕು ಎಂದರು. ವಾಣಿಜ್ಯ

ವಿಭಾಗದ ಮುಖ್ಯಸ್ಥೆ ಪ್ರೊ. ಗೀತಾ ಸಜ್ಜನ, ಡಾ| ಪ್ರಕಾಶ ಕಿಂಗನಾಳಿ, ಡಾ| ರೇಶ್ಮಾ ಗಜಾಕೋಶ, ಕಾನೂನು ಸಲಹೆಗಾರ ಕೆ.ಟಿ. ಟಂಕಸಾಲಿ, ಗಜಾನನ ತೇರದಾಳ, ಣಗಾರ, ವೆಂಕಟೇಶ ಸೂರ್ಯವಂಶಿ ಇದ್ದರು. ವಿಶ್ವಜ್ಞ ಕಾಡದೇವರ ನಿರೂಪಿಸಿದರು.

## 12. VIJAYAPUR-BAGALKOTE DIST. CO-OP. MILK PRODUCERS SOCIETIES UNION LTD., VIJAYAPUR





Butnal Tanda  
ಬುಟನಾಳ  
ತಾಂಡಾ

Unnamed Road, Butnal Tanda, Karnataka 586104, India

Butnal Tanda  
Karnataka  
India

27°C  
81°F

2022-05-25(Wed) 12:15(PM)

Google MAHARASHTRA INTERNATIONAL